

## ನತ್ಯವರ ಮಧ್ಯಮಸ್ಥಿತಿ

“ಹಾಗ ಹಾಕಿದ್ದ ಆ ದುರ್ಜುಖಿಗಳಲ್ಲಿ ಒಬ್ಬನು ಅತನಾನ್ನಿಂದ ದಾಖಿಸಿ, ‘ಸಿನೆ ಬರ ಬೇಕಾದ ತೀವ್ರನಲ್ಲವೇ, ಸಿನ್ನನ್ನು ರಕ್ಷಿಸಿಕೊಳ್ಳ, ನಷ್ಟನ್ನು ರಕ್ಷಿಸು’! ಎಂದು ಹೇಳಿದ್ದಕ್ಕೆ ಏರಡನೆಯವನು ಅವನಾನ್ನಿಂದ ಗಳಿಸಿ, ‘ಸಿನೆ ಇದೇ ದಂಡನೆಯಾಳಿರುವಾಗಲೂ ದೇವರಿಗೆ ಕೆಡರುವದಿಲ್ಲವೋ? ನಾವಂತರ ನಾಯಾಯವಾಗಿ ದಂಡನೆಯಾಳಿದೆವೆ, ನಾವು ಮಾಡಿದ್ದಕ್ಕೆ ತಕ್ಕ ತುತ್ತಿಕಲವನ್ನು ಹೊಂದುತ್ತೇ ಇದ್ದೇವೆ: ಈತನಾದರ್ದೋ ಅಲ್ಲದೇನೂ ಮಾಡಲ್ಲ’! ಎಂದು ಹೇಳಿ ‘ಯೆನುವೇ, ಸಿನೆ ಸಿನ್ನ ರಾಜ್ಯವನ್ನು ಹಡೆದವನಾಗಿ ಬರುವಾಗ ನಿನ್ನನ್ನು ನೆನೆಕೊಂಡು!’ ಅಂದನು. ಅದಕ್ಕೆ ಯೆನು, ‘ಈ ಹೊತ್ತೇ ನಿನ್ನ ನಂಂಡ ಹರಡಿಸಿನಾಳಿರುವಿ ಎಂದು ಸಿನಗೆ ನತ್ಯವಾಗಿ ಹೇಳುತ್ತೇನು’” (ಲಾಕ 23:39-43).

ಮರಣದಲ್ಲಿ ಅತ್ಯಾಪಿ ದೇಹವನ್ನು ಜಟ್ಟು ಹೊಳಗೂತ್ತದೆ. ಅತ್ಯಾಪಿ ಹೊರಟುಹೊಂದ ತರುವಾಯಿ, ಒಬ್ಬನು ಇನ್ನಾಂದು ದೇಹದೊಂದಿಗೆ ಹೊದಿನಲ್ಲಿಡುವದಿಲ್ಲ (2 ಕೊಲಂಡ 5:1-8). “ನಾನು ನಿನ್ನ ದೇಹವೆಂಬ ಗುಡಾರದಾಳಿರುವ ತನಕ ನಿಮ್ಮನ್ನು ಜ್ಞಾಪತಕದಿಸಿ ಶೈರೇಹಿನುವದು ಯಾಕ್ವೆಂಡೆವಿಸಿದ್ದೇನೆ. ಯಾಕಂದರೆ ನಮ್ಮ ಕರ್ತನಾದ ಯೀಸು ತೀವ್ರನು ನನಗೆ ತಿಳಿಸಿದ ಪ್ರಕಾರ ಈ ಗುಡಾರವನ್ನು ತಿತ್ತುಹಾಕುವ ಕಾಲ ಬೇಗನೇ ಬರುತ್ತದೆಂದು ಬಳ್ಳಿನು” (2 ಹೆಚ 1:13, 14) ಎಂದು ಹೇಳುವು ಬರೆದನು. ಮರಣದ ಹಂತದಲ್ಲಿ ಅತ್ಯಾಪಿಂದಿಗೆ ದೇಹವನ್ನು ಜಟ್ಟು ಅತ್ಯಿಕ್ರಿಯೆಂಬುಕೊಂಡಿನ್ನು ಪ್ರವೇಶಿಸುವ ತನ್ನ ಅತ್ಯಾಪಿ ಸಂಭಂಧಿಸಿ ಹೇಳುತ್ತಿದ್ದನು. ಅವನು - ಅಂತಲ್ಕ ವೃತ್ತಿ, ಅತ್ಯಾಪಿ - ಅವನ ದೇಹವನ್ನು ಜಟ್ಟು ಹೊಳಗೆಂಟಿತ್ತು. ಇದಲಂದ ನಾವು ಒಬ್ಬ ವೃತ್ತಿಯ ಮರಣ ಹೊಂದುವಾಗ, ಅವನು ತನ್ನ ದೇಹವನ್ನು ಜಟ್ಟು ಎಲ್ಲಾ ಇತರ ದೇಹಗಳಲ್ಲಿಯ ಅತ್ಯಾಪಿಗಳಿಂದಿಗೆ ಇರಲು ಹೊಳಗುವನು.

ಹತವಾದವರ ಯಜ್ಞಬೇದಿಯ ಕೆಳಗಿರುವಂತೆ ಮತ್ತು ಅನಂತರದಾಳಿ ಸಿಂಹಾಸನಗಳ ಮೇಲರುವಂತೆ ಪ್ರಕಟನೆಯಾಲ್ಲ ಯೋಹಾನನು ಜಿತ್ತಿಸಿದ್ದಾನೆ (ಪ್ರತಿಭನೆ 6:9; 20:4). ಅವನು “ಹತರಾದವರ ಅತ್ಯಾಪಿನ್ನು” ನೊಂಡಿದನು ಎಂಬ ಹೇಳಿಯೆ ತಮ್ಮ ದೇಹಗಳಿಂದಿಗೆ ಇನ್ನು ಮುಂದೆ ಇಲ್ಲದಿರುವ ನತ್ಯವರ ಬಗ್ಗೆ ಅವನು ಬರೆಯುತ್ತಿದ್ದನು ಎಂಬುದನ್ನು ನೂಜಿಸುತ್ತದೆ. ಒಬ್ಬ ವೃತ್ತಿಯ ಅತ್ಯಾಪಿ ದೇಹವನ್ನು ಜಡುವಾಗ, ಅವನು ಪುನರುತ್ತಾನವನ್ನು ಕಾಡುಹೊಂಡಿರುವದಕ್ಕಾಗಿ ಒಂದು “ಮಧ್ಯಮ ಸ್ಥಿತಿಗೆ” ಹೊಳಗುವನು. ಅಂಥ ಒಂದು ಸ್ಥಿತಿದಲ್ಲಿ ಅತ್ಯಾಪಿ ಪ್ರಜ್ಞಿಯಿಳ್ಳ ಇಲ್ಲವೇ ಸ್ವಪ್ನಜ್ಞಿಯಿಲ್ಲದಪುರುಜಾಗಿರುವಪ್ರೋ? ತಮ್ಮ ಹಲಸ್ಥಿತಿಯನ್ನು ಇಲ್ಲವೇ ತಾಬಿರುವ ಸ್ಥಿತಿವನ್ನು ಬದಲಾಯಿಸಲು ಅವು ಏನನ್ನಾದರೂ ಮಾಡ ಬಹುದೋ? ನಾವು ಅವುಗಳಿಗೆ ಸಹಾಯಮಾಡಬಹುದೋ ಮತ್ತು ಅವು ನಮಗೆ ಸಹಾಯ ಮಾಡಬಹುದೋ? ಅವರು ಹಗೇಂಟಲಿಗೆ ಹೊಳಗಿ, ಅಲ್ಲ ಅವರು ತಮ್ಮ ಹಾಹಗಳಾಗಿ ನಾಕಷ್ಟು ಲೋಕ ಶಿಕ್ಷೆಯನ್ನು ಹೊಂಡಿಕೊಂಡು ಆಮೇಲೆ ಹರಲೋಕವನ್ನು ಪ್ರವೇಶಿಸುವರೋ? ರಕ್ಷಣೆಗಾಗಿ ಏರಡನೆಯ ಅವಕಾಶಬಿರುವದೋ?

## ಶೈಯೋಲ್ ಮತ್ತು ಹೆಡೆನ್

ನತ್ತೆಪರು ಶೈಯೋಲ್‌ಗೆ (Sheol) ಹೋಗುವರು ಎಂದು ಹೆಚ್ಚೆ ಒಡಂಬಡಿಕೆಯ ಜೊಳಿಸಿತ್ತಾರೆ; ಹೊನ ಒಡಂಬಡಿಕೆಯ ಸಮಾಂತರತೆಯ ಹೆಡೆನ್ (Hades) ಅಗಿರುತ್ತದೆ. ಹೆಚ್ಚೆ ಒಡಂಬಡಿಕೆಯಲ್ಲ 65 ನಲ ಕಂಡು ಬರುವ sheol ಎಂಬ ಪದವು KJVಯಲ್ಲ “ನರಕ” (hell) ಎಂದು 31 ನಲ, “ಸಮಾಧಿ” (grave) ಎಂದು 31 ನಲ ಮತ್ತು “ಹಳ್ಳೆ” (pit) ಎಂದು 3 ನಲ ಭಾಷಾಂತರಿಸಲ್ಪಟ್ಟಿದೆ. Sheol ಎಂಬುದರ ಭಾಷಾಂತರಿಸಂತೆ “ನರಕ” (hell)ದ ಉಪಯೋಗವು ತಪ್ಪಾಗಿ ನಡಿಸುವಂಥದ್ದಾಗಿದೆ. ನರಕವು ಸಿಕ್ಕೆ ಬೆಂಕಿಯ ನ್ಯಾಷವಾಗಿದೆ. Sheol ಎಂಬುದು ನತ್ತೆಪರು ಹೋಗುವ ನ್ಯಾಷವಾಗಿದೆ. ತಾನು “ಶೈಯೋಲ್ಗೆ” ಹೋಗುವೆನೆಂದು ಯಾಕೊಳಬನು ಹೇಳಿದನು (ಅದಿಕಾರಂ 37:35; NASB, RSV; KJV ಮತ್ತು NKJVಯಲ್ಲ “ಸಮಾಧಿ” ಎಂದು ಭಾಷಾಂತರಿಸಲ್ಪಟ್ಟಿದೆ). ಸಿಕ್ಕೆಯವಾಗಿಯೂ, ಉಲಯುವ ಗೋಳಾಟದ ನ್ಯಾಷದಲ್ಲಿ ತಾನಿನುವೆನೆಂಬುದು ಯಾಕೊಳಬನು ಅಥವಾ ಎಲ್ಲ. ನತ್ತೆಪರ ನ್ಯಾಷಕ್ಕೆ ಹೋಗುವೆನು ಎಂಬುದು ಅವನ ಅಥವಾಗಿದ್ದಿರಬೇಕು.

ದುಷ್ಟರು ಶೈಯೋಲ್ಗೆ ಹೋಗುವರೆಂದು ಭಯಾಪಡಿಸಲ್ಪಟ್ಟದಲಿಂದ, ಕೆಲವರು ಶೈಯೋಲ್ ದುಷ್ಟರು ಮಾತ್ರವೇ ಹೋಗುವ ನ್ಯಾಷವೆಂದು ಯೋಜಿಸಿದ್ದಾರೆ. ನಾವೆಲ್ಲರೂ ಶೈಯೋಲ್‌ಗೆ ಹೋಗುವಂತೆ ತೋರುತ್ತದೆ (ಅದಿಕಾರಂ 37:35; ಯೋಹಾಯ 14:9). ಬಹುಶಃ ದುಷ್ಟರಿಗಾಗಿ ಶೈಯೋಲದ ಭಯಾಪಡಿಸುವಿಕೆಯು (ತೀರ್ತನೆ 9:17; 55:15; ಜ್ಯಾನೋಲಕ್ತಿ 23:14). ನಿತ್ಯವಂತರಿಗಾಗಿ ಜೀವದ ನಾಮಾನ್ಯವಿನ್ತರಣೆಗೆ ಬಿರುದ್ಧವಾಗಿ ಅವಲನೆ ತಕ್ಷಣದ ಮರಣವನ್ನು ಸೂಚಿಸುತ್ತದೆ (ಯೆಹೆಜ್ಜೆಲ 18:4, 9), ಇದು ನತ್ಯ ವಾಗಿದ್ದರೆ, ಶೈಯೋಲ್ ಎಂಬುದನ್ನು ದುಷ್ಟರೂ ನಿತ್ಯವಂತರಾ ಇಬ್ಬರೂ ಮರಣದಲ್ಲಿ ಹೋಗುವ ನ್ಯಾಷವೆಂದು ಯೋಜಿಸಲ್ಪಡತಕ್ಕದ್ದು.

ಸೆರ್ಪುವಗಿಂತವು<sup>2</sup> ಹೆಡೆನ್ ಎಂಬ ರ್ಯಾಕ ಪದವನ್ನು ಶೈಯೋಲ್ ಎಂಬುದಕ್ಕೆ ಸಮಾಂತರವಾದ ಪದವಾಗಿ ಉಪಯೋಗಿಸುತ್ತದೆ. ಹಾಗೆಯೇ ಹೆಚ್ಚೆ ಒಡಂಬಡಿಕೆಯಿಂದ ಉಲ್ಲೇಖನವಾಗ ಹೊನ ಒಡಂಬಡಿಕೆಯು ಮಾಡುತ್ತದೆ (ತೀರ್ತನೆ 16:10; ಅಪೋಂತಲುರ ಕ್ರೈಸ್ತ 2:27, 31). ರ್ಯಾಕ ಪದ hades ಎಂಬುದರ ಅಥವಾ “ಅಡಗಿಸಲ್ಪಟ್ಟಿದ್ದು” ಇಲ್ಲವೇ “ಕಾಣಲಾರಿದ್ದು” ಎಂದಾಗಿದ್ದ (KJVಯಲ್ಲ “hell” ಎಂದು ಭಾಷಾಂತರಿಸಲ್ಪಟ್ಟಿದೆ), ಹೊನ ಒಡಂಬಡಿಕೆಯಲ್ಲ ಹತ್ತು ನಲಕಂಡು ಬರುತ್ತದೆ, ಒಂದು ನಲ, ಬಲವಾದ ಕೈಬುರಹದ ಆದಾರವಿಲ್ಲದ ಜನ್ಮವಾದದರಂತೆ ಅದು “grave” ಎಂದು ಭಾಷಾಂತರಿಸಲ್ಪಟ್ಟಿದೆ (1 ಹೊಲಂಥ 15:5; KJV) ಶೈಯೋಲ್ ಎಂಬುದಾಗೆಲ್ಲ ಹೆಡೆನ್ ಎಂಬುದಾಗೆಲ್ಲ, ಉಲಯುವ ಯಾತನೆಯ “hell,” ನ್ಯಾಷ ಎಂದು ಭಾಷಾಂತರಿಸಲ್ಪಡಬಾರದು. “Hell” ಇಲ್ಲವೇ ನಿತ್ಯವಾದ ಯಾತನೆಯ ನ್ಯಾಷದ ಅಥವಾದಲ್ಲಿ gehenna ಎಂಬ ರ್ಯಾಕ ಪದವು ಉಪಯೋಗಿಸಲ್ಪಡಿದೆ.

## ಹೆಡೆನ್‌ನ ನ್ಯಾಷಾಜ

ಬಿಷ್ಯಾಯ ಚಂತ ಮತ್ತು ಲಾಜರನ ಬಗ್ಗೆ ಹೇಳುವಾಗ, ಯೇಸುವು ಹೆಡೆನ್ ಬಗ್ಗೆ ಸಜೀವವಾದ ಜಿತುವನ್ನು ಕೊಟ್ಟಿರುತ್ತಾನೆ (ಲೂಕ 16:19-31). ಈ ವಿರಾಜಿತಿಯಲ್ಲಿ ತೈಯೋಂಡೂ ಯೇಸುವು ಸಿಜವಾದ ಷಟನೆಯ ಬಗ್ಗೆ ಹೇಳುತ್ತಿರುವಂತೆ

ನೂಡಿಸುತ್ತದೆ.

ಅನೇಕ ನಂಗತಿಗಳಲ್ಲ, ಯೀಂನುವು ನಾಮ್ಯರಜನ್ನು ಹೇಳಿದಾಗ, ಆತನು ಹೇಳುತ್ತಿರುವಂಥದ್ದು ಬೇರೆ ಯಾವುದರ “ಹಾಗೆ” ಇರುತ್ತದೆ ಎಂದು ಹೇಳಿ ಜಜೆನುತ್ತಿದ್ದನು.<sup>3</sup> ಇತರ ನಂಗತಿಗಳಲ್ಲ ಆತನು ನಾಮ್ಯರಜನ್ನು ಹೇಳಿದಾಗ, ತಾನು ನಾಮ್ಯವನ್ನು ಹೇಳುತ್ತಿರುವನೆಂದು ನೂಡಿನಾಕ್ಕೆ ಹೊಳೆಕೆಯ ಯಾವುದೇ ಹದವನ್ನು ಉಪಯೋಗಿಸಿದ್ದನು:  
ಆದರೆ ಹಿನ್ನೆಲೆಯ ಅದು ನಾಮ್ಯವೆಂದು ಶ್ರವಣವಾಯಿತು.<sup>4</sup> ಯೀಂನುವು ಹೇಳಿದ ನಾಮ್ಯರಿಖ ಯಾವಾಗೆಲೂ ನಂಭವಿನಬಹುದಾದ ಷಟನೆಗಳ ಮೇಲೆ ಅವಲಂಭಿಸಿದ್ದು. ವಾಸ್ತವಿಕತೆಗೆ ಬಿರುದ್ಧವಾದದ್ದನ್ನು, ನಕ್ಯವಾಗಿರದೇ ಇರುವಂಥದ್ದನ್ನು, ಮತ್ತು ಬಾಷ್ಯಯುವಂತ ಹಾಗೂ ಲಾಜರನ ಬಗ್ಗೆ ಆತನು ಹೇಳಿದ್ದನ್ನು ಹೊರತು ಹಡಿಸಿ ಬೇರೆ ಯಾವುದನ್ನು ಆತನು ಕೂಡಿಸಿಲ್ಲ. ಈ ಕಾರಣದಿಂದ, ಲಾಜರನ ಬಿಷಯವನ್ನು ನಿಜವಾದ ಸಂಗತಿಯೆಂದು ನಾವು ಸ್ವೀಕರಿಸಬೇಕು, ಇಲ್ಲವೇ ನಂಭವಿನಬೇಕಾದ ಷಟನೆಗಳನ್ನು ಉದಾಹರಣೆಯಂತೆ ಉಪಯೋಗಿಸಿದನೆಂದು ತಿಳಿಯಬೇಕು.

ರೀತ ಹದ *tis* ಎಂಬುದೂ “certain” ಎಂದು ಭಾಷಾಂತರಿನಲ್ಲಿಟ್ಟದ್ದು ಬಾಷ್ಯಯುವಂತ ಮತ್ತು ಲಾಜರ ಇಬ್ಬಿಗೂ ನಂಬಂಧಿಸಿದೆ (ಲೂಕ 16:19, 20). *Tis* ಎಂಬುದು ಬಿಷಿಟ್ಟಾದ, ತಿಳಿದ ಜನಲಿಗೆ ನಂಬಂಧಿಸಿ ಉಪಯೋಗಿಸಲಿಟ್ಟದೆ. ಇದು ನಕ್ಯವಾಗಿದೆಯೆಂದು ಲಾಕನ ಬರಹಗಳಿಂದ ಉದಾಹರಣೆಯಂದ ತೊಳಿನಬಹುದು. ನಿಜವಾಗಿಯೂ ಅಸ್ತಿತ್ವದಲ್ಲಿದ್ದ ಇಬ್ಬರು ಜನರ ಬಗ್ಗೆ ಯೀಂನುವು ಮಾತಾಡುತ್ತಿದ್ದನು. ಇದು ಆತನ ಉದ್ದೇಶವಾಗಿರಿದಿದ್ದರೆ, ಇಬ್ಬರು ಜನಲಿಗೆ ನಂಬಂಧಿಸಿದಾಗ *tis* ಎಂಬುದನ್ನು ಆತನು ಉಪಯೋಗಿಸುತ್ತಿರಿಲ್ಲ. ಲಾಜರನನ್ನು ಹೇಳಿ ಹೇಳುವುದು ಯೀಂನುವು ನಿಜವಾದ ವೃತ್ತಿಗೆ ನಂಬಂಧಿಸಿ ಹೇಳುತ್ತಿದ್ದನೆಂಬದಕ್ಕೆ ಮಹತ್ವದ ನೂಡಿಸಿಯಾಗಿರುತ್ತದೆ. ನಿಜವಾಗಿಯೂ ಇಬ್ಬನು ಹೇಳಲಿಸಿದ ಕರೆಯಲ್ಲಿಟ್ಟದ್ದು ಈ ನಾಮ್ಯ ಒಂದರಲ್ಲಿಯೇ ಇರುತ್ತದೆ.

ಹೀಗೆ, ಈ ಕಥೆಯನ್ನು ಪಲ್ಲಾಣಿಸುವದಲಿಂದ, ನಾವು ಹೆಡೆನ್ ಸುಲಿತ ಶ್ರೀಗಳೇ ಕೆಲವು ಉತ್ತರಗಳನ್ನು ಕಂಡುಕೊಳ್ಳುತ್ತೇವೆ.

(1) ನೀತಿವಂತರು, ಕೆಷ್ಟವರು ಇಬ್ಬರೂ ಹಾತಾಳಕ್ಕೆ ಹೋಗುವರು. ಬಾಷ್ಯಯುವಂತನೂ ಲಾಜರನೂ ಅಲ್ಲಿಗೆ ಹೋದರು.

(2) ದುಷ್ಟರು ಯಾತನೆಯಲ್ಲಿದ್ದರು ಮತ್ತು ದಂಡಿನಲ್ಲಿಟ್ಟವಲಿಗೆ ಯಾವುದೇ ಹಲಹಾರವು ಲಭ್ಯವಿರಿಲ್ಲ.

(3) ನೀತಿವಂತರು ನೆಮ್ಮೆದಿಯ ಸ್ಥಳದಲ್ಲಿದ್ದರು.

(4) ಎಲ್ಲರಾತಮ್ಮೆಗುರುತಾಗಳನ್ನು ಕಾಡುಕೊಂಡಿರುವರು, ಮತ್ತು ಪ್ರತಿಯೊಬ್ಬನೂ ಭೂಲೋಕದಲ್ಲಿ ಏನು ನಂಭವಿಸಿತು ಎಂಬುದನ್ನು ಜ್ಞಾಹಿಸಿಕೊಳ್ಳುತ್ತಿರುವರು.

(5) ಎಲ್ಲರೂ ತಮ್ಮ ಸುತ್ತಾನ ಪರಿಸ್ಥಿತಿಗಳ ಬಗ್ಗೆ ತಿಳಿವಳಿಕೆಪ್ರಕ್ಷಾಪಣಾಗಿರುತ್ತಾರೆ.

(6) “ದೊಡ್ಡ ಅಗಾಧದಿಂದ” ದುಷ್ಟರು ನೀತಿವಂತಲಿಂದ ಬೇರೆಯಾಗಿದ್ದಾರೆ ಮತ್ತು ಈ ಅಗಾಧವು ನೀತಿವಂತರು ಮತ್ತು ದುಷ್ಟರು ಒಬ್ಬರ ಕಡೆಯಿಂದ ಮತ್ತೊಬ್ಬರ ಕಡೆಗೆ ಹೋಗುವದನ್ನು ಶ್ರವಣಿಸಿದ್ದಾರೆ.

(7) ಎಲ್ಲರೂ ಇತರರೊಂದಿಗೆ ನಂಹಕೀರಿಸಲು ಶಕ್ತಿರಾಗಿದ್ದಾರೆ.

(8) ದೇಹರಹಿತ ಲೋಕದಲ್ಲಿ ಶ್ರವಣಿಸಿದ್ದ ಬಹುದವರಾಗಿ ದ್ವಾರೆ.

(9) ಜನರು ಭೂಲೋಕದಲ್ಲಿ ಇನ್ನೂ ಜೀವಿಸುತ್ತಿದ್ದಾರೆ, ಬಾಷ್ಯಯುವಂತ

ಮನುಷ್ಯನ ಸಹೋದರರು ಭಾಲೋಕದ ಮೇಲೆ ಇನ್ನೂ ಜೀವಿತರಾಗಿದ್ದರು.

(10) ಹಿಂದಿಯಿಗಿ ಬರಲು ಇಲ್ಲವೇ ಜೀವಿತರೊಂದಿಗೆ ನಂಪಕ್ಕಿನಲು ಯಾರೂ ಶತ್ರುರಾಗಿರಿಲ್ಲ.

### ಪರದ್ಯೆನ

ಹೆಡೆನ್ ಎರಡು ಪ್ರತ್ಯೇಕವಾದ ಭಾಗಗಳಾಗಿ ವಿಭಾಗಿಸಲ್ಪಟ್ಟದೆ (ಲೂಕ 16:26). ಇವುಗಳಲ್ಲಿ ಒಂದು ಪರದ್ಯೆನ ಮತ್ತು ಇನ್ನೂಂದು Tartarus.

“ಸಿನಗೆ ಸಿಜವಾಗಿ ಹೇಳುತ್ತೇನೆ, ಇಂದು ನನ್ನೊಂದಿಗೆ ಪರದ್ಯೆನದಲ್ಲಿರಿಬಿ” (ಲೂಕ 23:43). “ಪರದ್ಯೆನ” (ಗ್ರೈಕ್: *paradeisos*) ಅಥವ “park,” ಸೌಂದರ್ಯದ ಹಾಗೂ ಆದರಣೆಯ ಸ್ಥಳ ಎಂದರ್ಥ. ಇದು ಪರಲೋಕಕ್ಕೆ ನಂಬಂಧಿಸಿರುತ್ತದೆ. ಇದಿಗೆ ಪರಿಂತ ಮೃತರು ಹೋಗುವ ಸ್ಥಳ ಎಂದರ್ಥವಾಗುತ್ತದೆ. ಯೀಂನುಬಿನ ದೇಹವು ನಂಬಾದಿಯಲ್ಲಿ ಇಡಲ್ಪಟ್ಟರೂ (ಲೂಕ 23:52, 53), ಆಗನ್ ಅಕ್ಕಪ್ರ ಹೆಡೆನ್‌ಗೆ ಹೋಯಿತು (ಅರ್ಚೋನ್‌ನಲ್ಲಿರ ಕೃತ್ಯ 2:27, 31). ಯೀಂನುವು ಮರಣದ ಸಮಯದಲ್ಲಿ ಪರಲೋಕಕ್ಕೆ ಏಲಹೋಗಿಲ್ಲ, ಇದು ಆಗನ್ ಮಗ್ನಿಲದ ಮಲಿಯಾಗಿ ಹೇಳಿದ ಮಾತಿಸಿದ ಸ್ಥಳವಾಗುತ್ತದೆ: “ನನ್ನೊನ್ನು ಹಿಡಿಯಬೇಡ; ಯಾಕಂದರೆ ನಾನು ಇನ್ನೂ ತಂದೆಯ ಬಳಗೆ ಏಲ ಹೋದವನಲ್ಲ” (ಯೋಹಾನ 20:17). ಇದಲಿಂದ ನಾವು ಯೀಂನು ಮತ್ತು ಶಿಲುಬೆಯ ಮೇಲನ ಕಳ್ಳನು ಮರಣಹೋಂದಿದಾಗ, ಅವಲಬ್ಧರೂ ಪರದ್ಯೆನ ಎಂದು ಕರೆಯಲ್ಪಡುವ ಹೆಡೆನ್‌ನಲ್ಲಿರುವ ಭಾಗಕ್ಕೆ ವಿಶ್ಲಾಂತಿ ಹಾಗೂ ಸೌಂದರ್ಯದ ಭಾಗಕ್ಕೆ ಹೋಗುವ ಎಂದು ನಿರ್ಧರಿಸಬೇಕಾಗುತ್ತದೆ.

ಲೂಕ 16:22ರಲ್ಲ “ಅಬ್ರಹಾಮನ ಎದೆ” ಎಂಬುದನ್ನು ಪರದ್ಯೆನಕ್ಕೆ ಹಯಾರ ಯಾದದ್ದರಿಂತೆ ಅಲೋಚಿಸಿತ್ತಕ್ಕಂತೆ, ನೀತಿಪರಿಂತರು ಮರಣದಲ್ಲಿ ಪರದ್ಯೆನಕ್ಕೆ ಹೋಗುವರು. “ಅಬ್ರಹಾಮನ ಎದೆ” ಎಂಬ ವ್ಯಕ್ತಪಡಿಸುವಿಕೆಯು ಲಾಜರಸಿಗಾಗಿದ್ದ ಅಬ್ರಹಾಮನ ಪ್ರೀತಿಯನ್ನು ಮಾತ್ರ ತೋಲನುತ್ತದೆ. ಒಬ್ಬ ಬಡವನು ತನ್ನ ಕುಲಮಲಿಯನ್ನು ತನ್ನ ಎದೆಗಳಿಕೊಂಡು ಒಯ್ಯುತ್ತಿದ್ದನು ಎಂಬುದನ್ನು ನಾತಾನನು ಹೇಳದ್ದಾನೆ (2 ನಮು ವೇಲ 12:3), ತನ್ನ ಪ್ರೀತಿಯನ್ನು ಅದಕ್ಕೆ ತೋಲಸಿದನು, ಕುಲಮಲಿಯ ಜೋಪಾನನೆ ಮಾಡಿದನು. ಯೀಂನು ಪ್ರೀತಿಸಿದ ಶಿಷ್ಯನು ಯೀಂನುಬಿನ ಎದೆಗೆ ಒರಗಿಕೊಂಡಿದ್ದ (ಯೋಹಾನ 13:23) ಆ ಶಿಷ್ಯಸಿಗಾಗಿ - ಯೀಂನುಬಿನ ಪ್ರೀತಿಯ ಸಂಜನೆಯಾಗಿದೆ. ಯೀಂನುವು ತಂದೆಯ ಎದೆಯಲ್ಲದ್ದಾಗಿ ಎಂದು ಹೇಳಲ್ಪಟ್ಟಂತೆ (ಯೋಹಾನ 1:18). ಯೀಂನುಬಿಗಾಗಿದ್ದ ದೇವರ ಪ್ರೀತಿಯನ್ನು ಪ್ರತಿಷ್ಠಿಸುವಂಥಂತೆ ಆಗಿರುತ್ತದೆ. ಅನೇಕ ಯೆಹೋದ್ಯರು ನಿರಣ್ಣಿಸಿದಂತೆ ಬಿಷಯದ ಪರಿಂತರನು ಅಬ್ರಹಾಮನಿಂದ ಪ್ರೀತಿನಲ್ಪಡಿಲ್ಲ ಇಲ್ಲವೇ ಗೌರವಿಸಲ್ಪಡಿಲ್ಲ; ಆದರೆ ಬಡ ಲಾಜರನು ಅಬ್ರಹಾಮನ ಸ್ವೀಕಾರವನ್ನು ಹೊಂದಿಕೊಂಡನು.

### ಬಾಂದರ್

ಹಾತಾಳಿದಲ್ಲಿ ಒಂದು “ದೊಡ್ಡ ಅಗಾಢ” ಪರದ್ಯೆನವನ್ನು ಬಾಂದರ್ನಾನ್ನು ವಿಭಾಗ ಮಾಡುತ್ತದೆ, ಇದು ಯಾತನೆಯ ಮತ್ತು ನೋವಿನ ಸ್ಥಳವಾಗಿರುತ್ತದೆ. ಗ್ರೀಕ ಹದ tartaros ಎಂಬುದು ದುರ್ಘಟನೆಯಲ್ಲಿ ನರಕ ಎಂದು

ಭಾಷಾಂತರಿನಲ್ಲಿಟ್ಟಿದ್ದ ಒಂದೇ ಒಂದು ನಲ ಹೊನ ಒಡಂಬಿಕೆಯಲ್ಲ ಕಂಡು ಬರುತ್ತದೆ: “ಹೆಗಂದರೇ ದೇವದೂತರು ಹಾಪ ಮಾಡಿದಾಗ ದೇವರು ಅವರನ್ನು ನುಮ್ಮನೆ ಜಡದೆ ನರಕಕ್ಕೆ ದೋಷಿ ನ್ಯಾಯ ತೀರ್ಪಣನ್ನು ಹೊಂದುವದಕ್ಕೆ ಇಡಲ್ಲಿಡ ಬೀಕೆಂದು ಕತ್ತಲೇ ಗುಂಡಿಗಳಿಗೆ ಒಟ್ಟಿಸಿದನು” (2 ಹೆಚ್ 2:4). ದುಷ್ಟ ದೇವದೂತರು ಅಲ್ಲ ಇರುವರು, ಅದರೆ ಅವರು ಅವರೊಂದಿಗೆ ಅನಿಶಚಿತವಂತರು ದಂಡಿನಲ್ಲಿಡುವ, “ನಿತ್ಯ ಬಿಂಕಿಗೆ” ಅನಂತರದಳ ವರ್ಗಾಯಿನಲ್ಲಿಡುವರು (ಪ್ರತ್ಯಾಯ 25:41). ಅವಿಧೇಯರಾಗಿ ನತ್ತು ಹೊಳದವರ ಅತ್ಯಗತ ಅಲ್ಲ ಹೆರೆಯಲ್ಲಿರುವವು (1 ಹೆಚ್ 3:19, 20). ಅತನ ಅತ್ಯನ ಮುಖಾಂತರ (1 ಹೆಚ್ 1:11). ನೋಹನಲ್ಲ, ಅವನ ಬಾಯನ್ನು ಅರನು ಉಪಯೋಗಿಸಿದನು (2 ಹೆಚ್ 2:5), ಯೀಂನು ನೋಹನ ದಿನಗಳಲ್ಲ ಅವರಲ್ಲ ಕೆಲವಲಗೆ ಶ್ರಣಂಗಿಸಿದನು. ಅವರು ಸಂದೇಹವನ್ನು ತಿರಸ್ತಿಸಿದ್ದಿಲಂದ, ಅವರ ಅತ್ಯಗತ Tartarusದಲ್ಲ ಸೆರೆಯಾಗಿಡಲ್ಪಟ್ಟವು, ಅಲ್ಲ ಅವರು ಹೆಚ್ನು ತನ್ನ ಎರಡನೆಯ ಪ್ರಿತೆಯಿನ್ನು ಬರೆದ ನಮಯದಲ್ಲ ಇದ್ದರು. ಶೈಯೋಲದ ಈ ಭಾಗವು ಹೊಳೆಯ ನಂಗಿತದಲ್ಲ ಹೇಳಲ್ಪಟ್ಟಿದೆ: “ನನ್ನ ಕೊಣಾಗ್ರಿ ತಜ್ಞಾನಸುತ್ತದೆ: ಅದು ಹಾತಾಳದ ವರೆಗೂ ವ್ಯಾಪಿಸಿ ... ದಹಿಸಿಜಡುವುದು” (ಧರ್ಮೋಽಪದೇಶಕಾಂಡ 32:22). Tartarus ಎಂಬುದು Sheolದ ಅಥೋ ಭಾಗವಾಗಿರುವವುದು.

## ಕೆಲವು ತತ್ವ ಕಲ್ಪನೆಗಳು

ನತ್ತವರ ಸ್ಥಿತಿಯನ್ನು ಕುಲಿತ ಬಿಬಿಧ ತತ್ವ ಕಲ್ಪನೆಗಳ ಇರುತ್ತವೆ.  
ಮೊದಲನೆಯದು, “ನತ್ತವರ ಅತ್ಯಗತ ವಲನ ಹೊಳೆನುವವು ಮತ್ತು ಇತರ ಮಾನವ ದೇಹಗಳಲ್ಲ, ಹೂಡಿಗಳಲ್ಲ, ಇಲ್ಲವೇ ಭಾರಿತಕವಸ್ತುಗಳಲ್ಲ ಹಿಂದಿಯಾಗಿ ಬರುವವು.” ತುನಃ ತುನಃ ನಾಯಲು ನಾಪು ಭೂಬಿಗೆ ಹಿಂದಿರುಗುವುದಿಲ್ಲ. ಈ ಬಿಜಾರವು ಇಜಿಯ 9:27ರಳ್ಳಿ ಇರುವಂಥ ಹಲಿಶ್ವದ್ದು ಬರಹಗಳ ಹೊಳಧನೆಗೆ ವ್ಯತಿಳ್ಳಿವಾಗಿರುವದು: “ಒಂದೇ ನಾಲ ನಾಯಲು ನಾಪು ಅಮೇಲಿ ನ್ಯಾಯ ತೀರ್ಪುರೂ ಮನುಷ್ಯರಿಗೆ ನೇಮವಾಗಿದೆ.” ನತ್ತವರನ್ನು ಕುಲಿತ ಹಿಂಗೆ ಬರೆದದೆ, “ಲೋಕದೋಳಗೆ ನಡೆಯುವ ಯಾವ ಕೆಲಸದಲ್ಲಿಯಾ ಅವಲಗೆ ಇಸ್ತೇಂದಿಗೂ ಹಾಲೇ ಇಲ್ಲ” (ಪ್ರತಂಗಿ 9:6). ನಮಗಿರುವಂಥ ಎಲ್ಲವೂ ಭೂಲೋಕದ ಒಂದೇ ಜೀವನವಾಗಿದೆ: ಆ ಮೇಲೆ ನಾಪು ಆತ್ಮಕ ಲೋಕದೋಳಗೆ ಪ್ರವೇಶಿಸುವೆವು, ತುನಃ ಎಂದೂ ಭೂಲೋಕದ ಅಸ್ತಿತ್ವವಿರುವದಿಲ್ಲ,

ಇನ್ನೊಂದು ತತ್ವ ಕಲ್ಪನೆಯು, “ನತ್ತವರ ಪುನರುಜ್ಞನ ಆಗುವವರೆಗೆ ಅತ್ಯಪು ಸಿದ್ಧಿಸುವುದು ಇಲ್ಲವೇ ಅಸ್ತಿತ್ವದಲ್ಲ ಇರುವುದೇ ಇಲ್ಲ” ಎಂಬುದು. “ಸಿದ್ಧಿಸುವುದು” ಎಂಬ ಹಡವು ನತ್ತವರ ಬಗ್ಗೆ ಯೋಹಾನ 11:11-13 ಮತ್ತು 1 ಥೆನಲೋನಿಂಕ 4:14, 15ರಳ್ಳಿ ಉಪಯೋಗಿಸಲ್ಪಟ್ಟಿರು, ಅದು ದೇಹದ ಕಾಣಿಸಿಕೊಳ್ಳುವಿಕೆಯನ್ನು ಮತ್ತು ಸ್ಥಿತಿಯನ್ನು ಬಿವರಿಸಲು ಉಪಯೋಗಿಸಲ್ಪಟ್ಟಿದೆ. ಸಿದ್ಧಿಸುವ ವ್ಯಕ್ತಿಯು ಜೀವಕು ಇಂದಿನಾಗಿ ಮುಂದುವರಿಯಿವಂತೆ, ದೇಹದ ಮರಣವು ಅಂತ್ಯವಾಗಿರುವದಿಲ್ಲ, ಅದರೆ ಮರಣಾನಂತರ ಜಿವವು ಮುಂದುವರಿಯಿವುದು ಎಂಬುದಕ್ಕೆ ಒಂದು ಲೀಟಿಯ ಭರವನೆಯಂತೆ “ಸಿದ್ದೆಯು” ರೂಪಕಾಲಂತರವಾಗಿ ಕೇಳಿಟ್ಟಿದೆ.

ನತ್ತವರ ಯಾವದನ್ನು ತಿಜದಿರುವದಿಲ್ಲ ಯಾಕಂದರೆ ಅವರು ಸಿದ್ದೆ ಹೋಗಿರುವರು ಇಲ್ಲವೇ ಅಸ್ತಿತ್ವದಲ್ಲಿರುವದಿಲ್ಲ ಎಂದು ಹೇಳಲು ಪ್ರತಂಗಿ 9:5, ನನ್ನ ಉಪಯೋಗಿ ಸುವರ್ಚರು, ವಾಕ್ಯವನ್ನು ತತ್ವವಾಗಿ ಅನ್ವಯಿಸುವವರಾಗಿದ್ದಾರೆ, ಬರಹಗಾರನು ಈ

జీవనకై నత్తపర సంబంధపన్ను మాత్రమే జజిస్టు త్రైద్ధను. నత్తపను ఇల్ల ఏను నంభబిస్తుటియపుడు ఎంబుదన్ను తిజదిరుపదిల్ల మత్తు భూలోకచ యాపుదేణ బహుమానగాళ్లన్ను హొందికొళ్లపదిల్ల. అపరు తాపు ఎల్ల ఇరువరేణే అల్ల ఏను నడెయుత్తదే ఎంబుదన్ను తిజదిరుపరు, మత్తు నత్తపర ఆగోళజర లోక దళ్లయి నంగతిగాళ్ల అపరు భాగపహినుపరు (లూక 16:19-31). ఈ జీవన ముగిద నంతర అపరు బహుమాన హొందుపరు ఇల్లచే దండినల్చడుపరు (2 కోలంథ 5:10; మత్తాయి 25:46).

మూరనేయ తప్ప కల్పనేయ “నత్తపరు జీవితరోందిగే మత్తు జీవితరు నత్తపరోందిగే ఒందు మాధ్యముడ ముఖాంతర నంపక్షిన బహుదు” ఎంబుదు. ఇదు Spiritualism ఇల్లచే Spiritism అగియత్తుచే. మాధ్యమవాగి కాయ్యమాపువపరు బ్యాబలానల్ కలిణవాగి బండినల్చిట్టిద్దారే.<sup>6</sup> లాజరను బశ్యయింపంతన నహోఁదరోందిగే మాతనాడలు హిందిరగి హోఁగాళ్లకై అష్టజీ హొండాలల్ (లూక 16:27-31). ఇల్ల ఏను నడెయుత్తదే ఎంబుదర తులతు నత్తపలిగే జ్ఞానచిహువదిల్ల మత్తు భూమియ మేలే నడెయుత్తియుప యాపుదరల్లయే ఆగాల అవలిగే భాగిచియవదిల్ల.

ఇన్నోందు తప్ప కల్పనేయ “నత్తపలిగే, ‘పలశుధ్యలిగే’ ఇల్లచే ఇతరలిగే శ్రాంకిసుపదలంద, నాపు అవలంద నకాయవన్ను పడేదు కోళ్లబహుదు” ఎంబుదు. యీఎనుపు నమ్మి నకాయికను (ఇజ్యియ 4:15, 16) మత్తు నమ్మి కేఁపల మధ్యస్థగారను (1 పిచోఫ్ 2:5) నత్తు హోఁద యాపుదే వ్యుత్తియాగియవదిల్ల. నాచియవంతేయే ఆంను ఇష్టదలంద, నమ్మి బలహినతేయల్ ఆంను నకానుభూతి తోఱినుపను మత్తు నమగే అగ్నయ్యాగియవ నకాయవన్ను నమగే కోడబల్లను (ఇజ్యియ 2:17, 18; 4:15, 16).

ఇన్ను ఇన్నోందు తప్ప కల్పనేయ, “ఈ జీవన ముగిద తరువాయ రక్షణగాగి ఎరడనేయ అవకాశపు కోడల్చుడుపుదు” ఎంబుదు. ఈ జీవనచన్ను దాణ దుళ్లర మత్తు సిఎిపంతర మధ్యదళ్ల ఒందు అగాధపు ఇడల్చిట్టదేయేందు యీఎను నూజిసిదను. ఒందు కడెయింద మత్తొందు కఁగే యాయా దాణ హోఁగలారరు. నమ్మి నాయయ తేబిచికేయ దేహదల్ల నాపు మాడిద కృత్యుగాళ మేలే అవలంబసిరుత్తదే (2 కోలంథ 5:10). ఈ కారణదింద, నమ్మి దేక గాళస్తు నాపు జడువాగ నమ్మి అంత్యగాళ ముద్రినల్చిట్టిచే, తమ్మి హాపగాళ్ల నాయయవపరు యీఎనుచినోందిగే ఇరలారరు (యోహాన 8:21). ఆదదలంద “శేగ రక్షణేయ దినవాగిదే” (2 కోలింథ 6:2).

హగేఁచలయ తప్ప కల్పనేయా ఇరువుదు, “మరణానంతర, ఆక్రమి నాయయ తేబిచేయ దినద వరేగే హగేఁచలిగే హోఁగుపపు.” ఈ తక్కెద త్రుకార, హాపగాళ క్షమినల్చిట్టదరూ, తాక్కుప్పాక దండనేయ హాపిగి తన్న హాపగాళగాగి నంపుంట హలకార సిక్కుపదక్కారి మత్తు పరలోఁక్కై హోఁలు అంహనాగుపద క్కారి అనుభవినల్చడబేకు. ఈ జీవనచల్ల నాకప్పు త్రుచేయు నశినల్చడిద్దరే, హాపియు హగేఁచలయల్ త్రుచే హొందుచను. శిక్కెయ నమయద అవధియు మత్తు కంటపు ఒబ్బెన అపరాధద మట్టక్కే తిఁచుచానినల్చడుత్తదే. ఒళ్లయ కాయ్యాగాళ; బిబిధ లిపియ త్పుటిపడిసుచ కాయ్యగాళ మత్తు “నంతర”

ನಹಾಯ ಮತ್ತು ಇತರರ ನಹಾಯಗಳು ಹಗೇರಿಟಲಿಯಲ್ಲ ಆಕ್ರಮ ಇರುವಿಕೆಯ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿರುತ್ತದೆ.

ಹಗೇರಿಟಲ ಬೋಧನೆಯು ಹೆಚ್ಚೆ ಇಲ್ಲವೇ ಹೊನ್ನ ಒಡಂಬಡಿಕೆಯಲ್ಲ ಕಂಡು ಬರುವದಿಲ್ಲ. ಆದರೆ ಅಪ್ರೋಕ್ಷಿಕೆಹದಲ್ಲಿಯ ಒಂದು ಹೆಚ್ಚೆಯ ಮೇಲೆ ಅವಲಂಭಸಿರುತ್ತದೆ. ಅಪ್ರೋಕ್ಷಿಕೆಪ್ರ ರೋಮನ್ ಕಥೋಲಿಕ್ ಬೈಬಲನನ್ನು ಒಂದು ಭಾಗ. ರೋಮನ್ ಕಥೋಲಿಕ್ ಕರನ್ನು ಜಪ್ಪು ಹೆಚ್ಚಾಗಿ ತ್ರಿತ್ಯಾಖ್ಯಾಲಿಂದಲ್ಲ ಇದು ಶ್ರೇಣಿಹಣಿ ಹೊಂದಿರುವದಿಲ್ಲ ಎಂದು ತಿರಸ್ತುವನ್ನುಷ್ಟಿದೆ. “ನತ್ತುವರು ತಮ್ಮ ಹಾಪರ್ಗಳಿಂದ ಜಡುಗಳೆ ಹೊಂದುವಂತೆ, ಸತ್ತುವಲಾಗಿ ಶ್ರಾಂಕನುಪುಡು ಹಬಿತ್ವಾದ ಮತ್ತು ಸಂಭೂಣಾವಾದ ಬಿಂಬಿಯಾ ಗಿರುತ್ತದೆ” (2 ಮತ್ತುಜ್ಯಾಯರ 12:46)<sup>7</sup> ಎಂದು ವಾಕ್ಯಭಾಗದಲ್ಲಿದೆ. ರೋಮಣ್ ಸಿ. ಬ್ರೌಡೆಲ್ಕ್ ಅವರು ಹಗೇರಿಟಲಿಯನ್ನು ಹಿಂದಿ ಬಿಪಲಸಿದ್ದಾರೆ: “ಮೊದಲು ಕ್ಷಮಿಸಲ್ಪಣ್ ಹಾಪರ್ಗಳಿಗೆ ಲೋಕದ ದಂಡನೆಯನ್ನು ಸಹಿಸಬೇಕಾದ ದಂಡನೆಯ ಸ್ಥಿತಿ ಮತ್ತು ಸ್ಥಳವಾಗಿದೆ ಮತ್ತು ಮಾನಸಾಂತರ ಹಡದ ಅಲ್ಲ ಹಾಪರ್ಗ ಅಪರಾಧವು ಶ್ವರೆಯ ಸ್ಥಿತಿಯಲ್ಲ ನಾಯಿತ್ಯರುವ ವೃತ್ತಿಯ ಆಕ್ರಮಿಂದ ತೆಗೆದು ಹಾಕಲ್ಪಣುವುದು; ಆಕ್ರಮ ನೇರವಾಗಿ ಹರಲೋಕಕ್ಕೆ ಹೊಗಲು ಶುದ್ಧಿಕರಣದ ಮತ್ತು ಸಿದ್ಧಾತೆಯ ಸ್ಥಳವಾ ಗಿರುವುದು.”<sup>8</sup> ಈ ಬೋಧನೆಯು ಯೀಸುವಿನ ಶ್ರಮೆಯ ಮತ್ತು ಶಿಲುಬಿಯ ಮೇಆನ ಮರಣದ ನಾಕಷ್ಟ್ರಾಂಬಿಕೆಯನ್ನು ತೆಗೆದು ಹಾಕುತ್ತದೆ (1 ಪೇಠ್ತ 1:18-20) ಮತ್ತು ಒಬ್ಬನು ಪರಲೋಕದೋಳಿಗೆ ಪ್ರಮೇಶಿನವ ಮೊದಲು ಮಾನವ ಅರ್ಹತೆಯನ್ನು ಒಳ್ಳಿಯ ಕಾರ್ಯಗಳನ್ನು ಹಾಗೂ ಮಾನವ ಶ್ರಮೆಯನ್ನು ಅಗರ್ಯವಾದದ್ವಾರಾ ಮಾಡುತ್ತದೆ - ಈ ಬೋಧನೆಯನ್ನು ಬೈಬಲು ತಿರಸ್ತುವನ್ನುಡಿ (ಎಥನ 2:8; ತಿಂತ 3:5). ಈ ಬೋಧನೆಯು ಹಾತಾಳದಲ್ಲಿಯ ಅಗಾಧವನ್ನು ದಾಣಹೋಗಲಾಕ್ಷ್ಯಾಪದಿಲ್ಲ ಎಂಬ ಯೀಸುವಿನ ಬೋಧನಿಗೆ ವೃತ್ತಿಲಕ್ಷ್ಯವಾಗಿರುತ್ತದೆ (ಲಾಕ 16:22-26).

ವೀರನೆಯ ತತ್ವ ಕಲ್ಪನೆಯು “ನತ್ತು ಹೊಲಿರುವ ಯಾವುದೇ ವೃತ್ತಿಯ ಹರವಾಗಿ - ಒಬ್ಬ ಜೀವಿಸುವ ವೃತ್ತಿಗೆ ಬಾಹ್ಯಿಸ್ತ ಮಾಡಿಸಬಹುದು.” ಈ ಬೋಧನೆಯ ಹೆಚ್ಚಾಗಿ 1 ಕೊಲಿಂಥ 15:29ರ ಮೇಲೆ ಕಟ್ಟಲ್ಪಣ್ ಇದು ಕರಣವಾದ ವಾಕ್ಯಭಾಗವಾಗಿದೆ: “ನತ್ತುವಲಗೆ ಪುನರುತ್ಥಾನಬಿಲ್ಲವಾದರೆ ನತ್ತುವಲಗೊಣಸ್ತರ ಬಾಹ್ಯಿಸ್ತ ಮಾಡಿಸಿಕೊಳ್ಳುವ ಪರಾ ಏನು ಮಾಡುವರು? ನತ್ತುವರು ಎದ್ದು ಬರುವದೇ ಇಲ್ಲವೆಂಬದು ಸಿಜವಾಗಿದ್ದರೆ ಯಾಕೆ ಅವಲಗೊಣಸ್ತರ ಬಾಹ್ಯಿಸ್ತ ಮಾಡಿಸಿ ಕೊಳ್ಳುತ್ತಾರೆ?” ಈ ನಂದಭ್ರಂದಳ ಹೌಲನು ಪುನರುತ್ಥಾನವನ್ನು ಕುಲತು ವಾದ ಮಾಡುತ್ತಿದ್ದನು. ಅನಂತ ಜೀವಿತದಲ್ಲ ಕೆಲವರು ನಂಜಕೆಯಸ್ವಿಷ್ಟಿದ್ದರು ಎಂಬುದನ್ನು ಅವನು ಹೊಳಿಸುತ್ತಿದ್ದನು. ಸುತ್ತು ಹೋಲದರ ಹರವಾಗಿ ಬಾಹ್ಯಿಸ್ತದ ರೂಡಿಯನ್ನು ನಂಬಂಡಿಸಿ ಅವನು ಹೆಚ್ಚಿತ್ತಿದ್ದರೆ, ಅವನು ರೂಡಿಗೆ ಒಟ್ಟಿಗೆ ಹೊಡುತ್ತಿರಲ್ಲ. ಆದರೆ ನಮಾಧಿಯನ್ನು ದಾಣ ಅವರ ನಂಜಕೆಯನ್ನು ಕುಲತು ಹೇಳಿತ್ತಿದ್ದನು. ತಮ್ಮ ಹಾಪರ್ಗಳಲ್ಲ ನಾಯಿವರಲಗೆ ಬೈಬಲು ಯಾವುದೇ ನಿರಳಕೆಯನ್ನು ಹೊಡುವದಿಲ್ಲ, ಆದರೆ ಅವರು ಹರಲೋಕಕ್ಕೆ ಹೊಗು ವದಿಲ್ಲವೆಂದು ನಾಜಿಸುತ್ತಿರುವನು (ಯೋಹಾನ 4:21). ಪುನಃ ನಿರೈವಂತರ ಮತ್ತು ದುಷ್ಪರ ಮಧ್ಯದಲ್ಲಿಯ ಅಗಾಧವನ್ನು ದಾಣ ಹೋಗಲಾಕ್ಷ್ಯಾಪದಿಲ್ಲ ಎಂಬುದನ್ನು ನಾವು ಗಮನಿಸುತ್ತಕ್ಕಂತ್ತು.

1ಕೊಲಿಂಥ 15:29ರ ಇನ್ನೊಂದು ವ್ಯಾಖ್ಯಾನವು ಕೊಡಲ್ಪಣಿಯಾಗಿದೆ. “ನತ್ತುವರು” ಎಂಬುದು ಜನರ ಬದಲು ನತ್ತುವರ ಸ್ಥಿತಿಗೆ ಸಂಬಂಧಿಸಿರ ಬಹುದು. ಯೀಸುವು “ನತ್ತುವರೋಗಿಂದ ವಿಜ್ಞಾನಲ್ಪಣಿನು” ಎಂದು ಹೌಲನು ಜೋಣಿಸಿದನು (1 ಕೊಲಿಂಥ

ఆది కైన్ నభయిల్ల అంధ ఆజరణయు రూఢియిల్ల ఇత్త ఎంబుదకై నచుగే యాపుడే బితికాసిక పురావెయు ఇంపుదిల్ల. ట్రీఎం *hyper* ఎంబుదు ఒఱ్ప వృష్టియిన్న ఒందు నిశ్చిత కాయిలైన్ నడిసుప లుట్టేలపస్స వ్యక్తపడిసుత్తదే. ఈ బిషయయిల్ల అంధాశ్వ నశ్తపలంద నొజినల్చుట. నశ్తపరు తాపు ఎద్దు బయపదకై ఇయి నంబంధినల్చుటదే. కిస్తేలీయు ఈ అంధ బిరబేకేంబుదస్స నొజిసుత్తదే: నశ్తపరు న్యాయ తిలినల్చుడల ఎద్దు బరబేకేందు నిలట్లిసి బాట్టిస్తేస్సు ముడుకిదరే. అపన బాట్టిస్తేపు నశ్తపను ఎద్దు బరదిద్దిరే బేలేయల్లరాగుత్తదే.

ଜୀବନ୍ଦିଙ୍କ ତତ୍ତ୍ଵ କଲ୍ପନାରେ “ତେଣ ହୋଇଦର ଶ୍ରୀଯର ନାମୁ ମାଦୁତ୍ତିରୁପଦନ୍ତ୍ର ଗମନିଷ୍ଠିରୁପର” ଏବଂବୁଦୁ. କେଲାରୁ ତମ୍ଭେ ଭୂଲୋକର ନରତେଯ ଅପର ଅଗରହୋଇ ଶ୍ରୀଯର ଜୀବନାନେଯ ଜଳ୍ପଚେ କହାଇଥିଲାକିମୁକ୍ତ ମେଲେ ପରିବାର ମାଦୁପଦିଂଧ ଭୟପଦୁପର. କେ କାରାକିମୁକ୍ତ, ଅପରହୋଇଗି ମାତାପାଦିଲୁ ଅପର ପ୍ରୟତ୍ତିନୁପରୁ ମତ୍ତୁ ଅପରନ୍ତୁ ଯାଏବୁଦୁ ନମତ୍ସ୍ତରୀଣିତିନୁପଦୋତୀ ଅଦନ୍ତ୍ର ମାଦୁଲୁ ପ୍ରୟତ୍ତିନୁପର. ହାରିଦ୍ଵାରା, ଭୂଲବିଯ ମେଲେ ଯାଏବୁ ସଂଭବିନୁତ୍ତିରୁତ୍ତିର ଏବଂବୁଦର ବନ୍ଦୀ ନତ୍ତୁ ହୋଇଦର ଏନିନ୍ଦ୍ରିୟ ତିକାରିଯାଦିଲା.

അംഗമു തപ്പു കല്ലുനേയു, നാധ്യതീരിക്കേയു അച്ചുക്കൽ ഇല്ല എംബുദു. “സത്തു ഹോഡ ദുജ്ജർ മത്തു സിലിപ്പവെങ്ഠരു ആഗലേ ഹേഡേന്ന് ദള ഭേദങ്ങളിൽ ലഭ്യമാണ്, നാധ്യ തീരിക്കേയു ദിനദ അച്ചുക്കൽ എന്നില്ല.” യേശുവു ആഗലേ തസ്വീരു യാരു എംബുദൻ്നു ബല്ലുവനാറിയപ്പു (യോഹാന 10:14, 27; 2 തമോഫീ 2:19). നാധ്യതീരിക്കേയു ദിനദം നാവു ഹരിഞ്ഞൊക്കേ ഹോണ്ടബീംകോ ഇല്ലപേ സർക്കൈ ഹോണ്ടബീംകോ എംബുദരു ബന്ധി യേശുവു ആജ്ഞയും ഹദ്ദു തീരുവെന്നില്ല. ആ സമയാബ്ദി യേശുവു നമ്മു കിള്ളിഗൾസ്സു ഭൂതിഖിസ്തുവപ്പു മത്തു നമ്മേണ്ടിനു നമ്മു ദാബിഗീംസ്സു സോഡുവപ്പു (മുത്തായ 25:31-46).

ಮುಕ್ತಾಯ

ಹತ್ತು ಹೊದವರು ಈಗ ದೇಹಿಲ್ಲದ ಅತ್ಯಗಳಾಗಿದ್ದ ಹಡನೆದಳ್ಳ, ಹರದ್ದುಸದಲ್ಲಾಗಲೇ ಇಲ್ಲವೇ ಬಾಟರನ್ದೆಳ್ಳ ಯಾರಾಗಲೇ ಕಾಯುತ್ತಿರುವರು. ಹತ್ತಪರ ಪುನರುತ್ಥಾನ ಆಗುವವರೆಗೆ ಅವರು ಅಲ್ಲ ಉಂಡು ಕೊಳ್ಳಲಕ್ಷ್ಯಗುವಂತೆ ಅವರ ಮೃದಳ ಒಂದು ಅಗಾಧವು ಇರುತ್ತದೆ. ಇಲ್ಲಿಯವರೆಗೆ ಅವರು ಹರಲೋಕಕ್ಕೆ

ವೀಲಹೊಂಗಿರುವದಿಲ್ಲ (ಅಪ್ಪೇನ್ತಲರ ಶೃಂಗ್ 2:34) ಇಲ್ಲವೇ ನರಕದೊಳಗೆ ಇಜಿದು ಹೋಂಗಿರುವದಿಲ್ಲ. ಇನ್ನೂ ಸಮಯಾವಿರುವಾಗಲೇ ಮರಳ ಹೊಂದಲು ಮತ್ತು ಈ ಮಧ್ಯಮ ಸ್ಥಿತಿಗೆ ಹೋಗಲು ಸಿದ್ಧರಾಗೋಣ (2 ಕೇಳಿಂಥ 6:2).

### ಹಡೆನ್ ಶೈಯೋಲ್



#### ಉಪಾಧಿಗಳು

<sup>1</sup>ಅದಿಕಾರಿ 35:18ರ ಪ್ರಕಾರ, ಅತ್ಯಾಪ ಮರಣದಲ್ಲಿ ದೇಹವನ್ನು ಇಟ್ಟ ಹೋಗುತ್ತದೆ: ಹಾಗೆಯೇ ಪ್ರಸಂಗಿ 12:7 ಮತ್ತು ಯಶಸ್ವೀಭ 2:26ರಲ್ಲ ನೋಡುವಂತೆ ಖೂಣಪು ಮಾಡುತ್ತದೆ. “ದೇಹ, ಖೂಣ ಮತ್ತು ಅತ್ಯೆ” ಹಾರ ನೋಡಿಲ. <sup>2</sup>ನೆಹ್ತಪ್ರಗಿಂತಪ್ರ ನುಮಾರು ತ್ರಿ.ತ್ರಾ. 300-200ರಲ್ಲ ಬಾಗುತ್ವದ ಅಲೆಕ್ಸಾಂಡ್ರಿಯದಲ್ಲಿ ಎಪ್ಪಣಿರಿಂದ ಜನ ಹಂಡಿತಲಿಂದ ಉತ್ತಾದಿನಲ್ಲಿ ಹಳೆ ಒಡಂಬಡಿಕೆಯ ಗ್ರಿಕ ಭಾಷಾಂತರವಾಗಿದೆ. <sup>3</sup>ನೋಡಿಲ ಮಾತ್ರಾಯ 7:26; 11:16; 13:31, 33, 44, 45, 47, 52. <sup>4</sup>ನೋಡಿಲ ಲಾಕ 10:30-37; 15:3-7, 8-10, 11-32. <sup>5</sup>ನೋಡಿಲ ಲಾಕ 1:5; 6:1; 7:2, 41; 8:2, 27; 9:5-7; 11:1, 27, 37; 12:16; 13:6, 31; 14:1, 2, 16; 15:11; 16:1. <sup>6</sup>ನೋಡಿಲ ಬಿಮೋಜನಕಾಂಡ 22:18; ಯಾಜಕಕಾಂಡ 19:26, 31; 20:6; ಧರ್ಮಾಂಹದೆಶಕಾಂಡ 18:11; 2 ಅರಣು 21:6; 23:24; ಯೆಶಾಯ 8:19, 20. <sup>7</sup>ಮಹಾಜ್ಯಯರ ಎರಡು ಅಪ್ಪೇರುತ್ತಿಹ ಪ್ರಸ್ತರಕಗಳ ತ್ರಿ.ತ್ರಾ. 166-40ರಲ್ಲ ನ್ನಾತಂತ್ಯಕ್ಕಾಗಿ ಯೆಹೋದ್ಯರ ಹೋರಾಟದ ಜಿಲತೆಯನ್ನು ಒಳಗೊಂಡಿರುತ್ತದೆ. <sup>8</sup>Robert C. Broderick, “Purgatory,” *Concise Catholic Dictionary* (St. Paul, Minn.: Catechetical Guild Educational Society, 1943), 143. <sup>9</sup>W. H. T. Dau, “Baptism,” *The International Standard Bible Encyclopedia*, vol. 1, ed. G. W. Bromiley (Grand Rapids, Mich.: Wm. B. Eerdmans Publishing Co., 1979), 426.